

ನಾನು ಮೂಲತಃ ಬೆಂಗಳೂರಿನ ನಿವಾಸಿಯಲ್ಲ. ರಾಮನಗರ ಜಿಲ್ಲೆಯ ಮಾಗಡಿ ತಾಳ್ಳೂಕಿನ ಸಾತನಾರು ನಮ್ಮಾರು. ಬೆಂಗಳೂರಿನ ವಿಜಯನಗರದ ಪಿ.ಜಿ.ಯೋಂದರಲ್ಲಿ ಇದ್ದುಕೊಂಡು ಉನ್ನತ ವಿದ್ಯಾಭ್ಯಾಸ ಮಾಡಿದ. ಪದವಿಯಲ್ಲಿ ಬಿ.ಎಫಿ. ಬಯೋಟೆಕ್ನಾಲಜಿ ಮತ್ತು ಸ್ಕ್ಯಾತೆಕೊತ್ತರ ಪದವಿಯಲ್ಲಿ ಎಂ.ಎಸ್.ಎ. ಬಯೋ ಕೈಮಿಸ್ಟಿ ಮಾಡಿದ್ದೇನೆ.

ನನ್ನ ತಂಡೆ ಕೃಷ್ಣಪ್ಪ ಬಿ. ಅವರು ಬಿಂಬಿಸಿ ಚಾಲಕರಾಗಿದ್ದರು. ಸದ್ಯ ಸ್ವಯಂ ನಿವೃತ್ತಿ ಪಡೆದು ಸಾತನಾರಿನಳೀ ನೇಲಿಸಿದ್ದಾರೆ. ತಾಯಿ ಇಂದಿರಮ್ಮ ಅಕ್ಕ ಶುಭತ್ವಿ, ತಂಗ ಮಧುತ್ವಿ. ನನ್ನ ಈ ಸಣ್ಣ ಸಾಧನೆಯ ಎಲ್ಲ ಕ್ರೆಟ್‌ಎಲ್‌ಪ್ರ್ಯಾ-ಅಮ್ಮನ್ನೇ.

◆ ಕೇವಲ ಕನಕ ಜಿಗಿನಿದ್ದು ಹೇಗೆ?

ಪದವಿ ವೇಳೆ ನಾನು ಡಿಂಬಿಕ್‌ನ್ನಾ ಪಡೆದಿದ್ದೇ. ಅಪ್ಪ ಬಿಂಬಿಸಿ ಚಾಲಕ ಆಗಿದ್ದಕ್ಕೆ, ನೋಕರರ ಮುಕ್ಕಳಿಗೆ ಆ ಸಂಸ್ಥೆಯಲ್ಲಿ ನಿರ್ದುತ್ತಿದ್ದ ಪ್ರತಿಭಾ ಪ್ರರಸಾರಕ್ಕೆ ಅಯ್ಯಿಯಾಗಿದ್ದೆ. ಆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದಿದ್ದ ಐವುಮ್ಹಾ ಅರ್ಥಾರ್ಥಿಯೊಬ್ಬರ ಸ್ನಾತೀಕಾರಿಕ ಮಾತುಗಳಿಂದ ಪ್ರೇರಿತಗೊಂಡು ನಾನೂ ನಾಗರಿಕ ಸೇವಾ ವಲಯಕ್ಕೆ ಹೋಗಬೇಕೊಂಡು ನಿರ್ದಾರಿಸಿದೆ.

◆ ಈ ಪರಿಕ್ರಾ ಪರಿಯಾ ಹೇಗಿತ್ತು?

ನಾಗರಿಕ ಸೇವಾ ಕೃಷ್ಣ ನನ್ನ ಪ್ರಾಣದ್ದು. ಅದನ್ನು ತುಂಬಾ ಶ್ರೀಸುವೆ. ನನ್ನೇ ಪರಿಕ್ರಾ ಪರಿಯಾ ತುಂಬಾ ಸುದೀರ್ಘವಾದಾದ್ದು. ಗುರಿ ತಲುಪುವ ವಿಶ್ವಾಸವಿತ್ತು. ಅದರೆ ಅದರ ಕಾಲಮಿಶಿ ಬೀಳ್ ಸ್ವಷ್ಟಕ್ಕೆ ಇರಲಿಲ್ಲ. ಗುರಿ ತಲುಪುವವರೆಗೆ ಪ್ರಾರಂಭದ ಶ್ರೀತಿ, ಅಚಲ ವಿಶ್ವಾಸವನ್ನು ಉಳಿಸಿಕೊಂಡಿದ್ದೆ.

ಸುದೀರ್ಘ ಅವಧಿಯಲ್ಲಿ ಸಾಕಷ್ಟು ಏರಿಳಿಗಳನ್ನು ಕಂಡಿದ್ದೇನೆ. ಅವಗಳಲ್ಲಿ ಕೆಲವು ನನ್ನನ್ನು ಸಂಕುಳಕ್ಕೆ ದೂಡಿದವು. ಸ್ನೇತಿಕವಾಗಿ ಕುಸಿಯಿವಂತೆ ಮಾಡಿದವು. ಆದರೂ ನನ್ನ ಅಯ್ಯಿಯನ್ನು

ಬಿಟ್ಟುಕೊಡಲು ಇಷ್ಟವಿರಲಿಲ್ಲ. ಎಂತಹಢ್ಣೆ ಸಾಬಾಲು ಅಥವಾ ಕ್ಕೆಸ್ಟುಕರ ಪರಿಸ್ಥಿತಿ ಎದುರಾದರೂ ಗುರಿ ತಲುಪರೇಬೇಕೆನ್ನುವುದು ಅಚಲವಾಗಿತ್ತು. ಸ್ನೇತಿಕವಾಗಿ ನಾನು ಕುಸಿತಕ್ಕೆಳಗಾದರೂ ನನ್ನ ಆ ಭಾಲ ಮತ್ತೆ ಪುಟಿದೇಳುವಂತೆ ಮಾಡುತ್ತಿತ್ತು. ಅದೇ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ.

ಪರಿಸ್ಥಿತಿಯ ಅವಧಿ ಹಾಗೂ ಅದಕ್ಕೂ ಮುಂಚೆ ಓದಿಗಾಗಿ ನನ್ನನ್ನು ಪ್ರಾಲೋಚಿಸ್ತೀ ತೋಡಗಿಸಿಕೊಂಡಿದ್ದೆ. ನಂದುವೇ ಬೇರೆ ಬೇರೆ ಪರಿಸ್ಥಿತಿಗಳನ್ನು ಬರೆದೆ. ಕೆ-ಸೆಟ್‌ ಪರಿಸ್ಥಿತ್ಯಲ್ಲಾ ತೇಗಡೆಯಾಗಿ ಬೇರೆ ಬೇರೆ ಕಡೆ ಅಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ್ದೆ. ಬಂಗಳೂರಿನ ವಿಜಯನಗರದ ಇಂಫ್ರಾರ್ಕ್ಯೂಲ್ ಐವುಮ್ಹಾ/ಕೆವುಮ್ಹಾ ಕೊಳಿಗಂಗ್ ಸೆಂಟರ್‌ನಲ್ಲಿ ಕೊಳಿಗಂಗ್ ಪಡೆದೆ. ಪರಿಸ್ಥಿತಿ ಸಂಬಂಧಿತ ಎಲ್ಲ ಗೊಂದಲಗಳಿಗೆ ಅಲ್ಲಿನ ಬೋಽರ್‌ ಶಿಳ್ಬಂದಿ ಇತ್ತಿತ್ತಿ ಹಾಡಿದರು.

◆ ಪರಿಸ್ಥಿತಿ ಸಲುವಾಗಿ ಎದುರಿಸಿದ ಕರ್ತೃ ಸವಾಲುಗಳು?

ಪರಿಸ್ಥಿತಿ ತಯಾರಿ ಅವಧಿಯಲ್ಲಿ ಯಾವುದೇ ವಿವರದ್ವಾಗಿ ನನ್ನ ಕರಿಂ ಸವಾಲನ್ನು ಒಂದುಲಿಲ್ಲ. ಯಾಕೆಂದರೆ ಈ ಪರಿಸ್ಥಿತಿ ನನ್ನವ್ಯಾದ ಅಯ್ಯಿ ಆಗಿತ್ತು. ಇಷ್ಟವೆಂಬು ಒದುತ್ತಿದ್ದೆ. ಪರಿಸ್ಥಿತಿಗೆ ತಯಾರಿ ನಿಷ್ಟನಲ್ಲಿ ಯಾವುದೇ ವಿಚಾರವೂ ನನ್ನಿಂದಾಗಲ್ಲ ಅಂತ ಅನಿಸಲೇ ಇಲ್ಲ. ಇಷ್ಟವೆಂಬು ಒದಿದರೆ ಯಾವುದೇ ವಿವರ ಕರಿಂವಾಗದು ಅನ್ನೋದು ನನ್ನ ಅಭಿಪ್ರಾಯ.

◆ ಕೇವಲಾಸಿ ಪರಿಸ್ಥಿತಿ ಬೆಂಬುವ ಅಭ್ಯರ್ಥಿಗಳಿಗೆ ನಿಮ್ಮ ಕಿರಿಮಾತ್ರ?

ನನ್ನ ಸ್ವಂತ ಅನುಭವದ ಮೇರೆಗೆ ಮೂರು ವಿಚಾರಗಳನ್ನು ಹೇಳುವೆ.

ಮೌದಲನೆಯದು, ನಿವು ಅಯ್ಯಿ ಮಾಡಿಕೊಂಡ ಸೇವಾಕೃತ್ಯಾ ನಿಮಗೆ ಇಷ್ಟವಿದೆಯೂ ಅನ್ನೋದನ್ನು ದೃಢಪಡಿಸಿಕೊಳ್ಳುವುದು. ಕವ್ವಗಳು ಕವ್ವವಾಗಿ

## ಮುದುವೆ ಮುಂದೊಡಿದ್ದ ಅಪ್ಪ-ಅಮ್ಮೆ

ನನ್ನನ್ನು ವ್ರೋತ್ಸ್ವಹಿಸುವ ನಿಟ್ಟಿನಲ್ಲಿ ನನ್ನ ತಂಡೆ-ತಾಯಿ ಹಲವು ಬೋಽರ್‌ ಕೆಲವು ತೆಗಿದೆಕೊಂಡಿದ್ದಾರೆ. ಆ ವೇಕೆ ಒಂದು ವಿಚಾರದ ಬಗ್ಗೆ ಹೇಳೆಬೇಕು.

ನಾನು ಪರಿಸ್ಥಿತಿಗೆ ತಯಾರಿ ನಡೆಸುವಾಗಿಲ್ಲ ನನ್ನ ಮುದುವೆ ವಿಚಾರ ಮುನ್ನು ಲೀಗೆ ಬಂತು. ನನ್ನ ತಯಾರಿ ಮತ್ತು ತೆಗಿದೆಕೆಂಬು ಅನ್ನು ಸೊಷ್ಟುವಾಗಿ ಗಮನಿಸಿದ ಅಪ್ಪ-ಅಮ್ಮೆ ನನ್ನ ಮೇಲೆ ನಂಬಿಂಬಿಟ್ಟು ಮುದುವೆ ಮುಂದೊಡಿದು. ಹಲವರ ಮಾತುಗಳನ್ನು ಸಹಿಸಿಕೊಂಡು ನನ್ನ ತಂಗಿಗೆ ನನಗಿಂತ ಮೌದಲು ಮುದುವೆ ಮಾಡಿದ್ದು.

ಅಕ್ಕನನ್ನು ಬಿಟ್ಟು ತಂಗಿಗೆ ಮುದುವೆ ಮಾಡಿದರೆ ಜನರು ಸೂರ್ಯಂತ ಮಾತನಾಡುತ್ತಾರೆ. ಕಾಗೆಯೇ ಅಪ್ಪನೂ ಸಾಕಷ್ಟು ಮಾತುಗಳನ್ನು ಸಂಬಂಧಿಸುವ ಪರಿಚಯಸ್ತೇರಿಂದ ಎದುರಿಸಿದರು. ಹಳ್ಳಿಯ ಜನರಿಗೆ ಉತ್ತರ ಕೊಡುವುದು ಬಹಳ ಕಷ್ಟಕರ. ಹೀಗಿದ್ದರೂ ಅವರು, 'ನನ್ನ ಮಗಳು ಒದುತ್ತಾಳೆ, ಸಾಧನೆ ಮಾಡಿಯೇ ತೀರುತ್ತಾಳೆ' ಎನ್ನುತ್ತೇ ನನ್ನ ಬೀಸ್ನಿಗೆ ನಿಂತರು. ನನ್ನ ಯಾವುದೇ ನಿರ್ಧಾರವನ್ನೂ ಅವರು ವಿರೋಧಿಸಲಿಲ್ಲ. ಅವರು ಮಗಳಾಗಿ ಹುಟ್ಟಲು ನಾನು ಅಧ್ಯೇತ್ವ ಮಾಡಿದ್ದೆ.

ಪ್ರವೀಣ್ ಎಂ.ಕೆ. ಅವರೊಡನೆ ಈಚೆಂಬ ಮುದುವೆ ಅಗಿರುವೆ. ಅವರು ನಾಗರಿಕ ಮತ್ತು ಕಾಗ್ರಣ ಅವರು ಸುಮಂಬಡವರು ನನ್ನ ಬೀಸ್ನಿಗೆ ನಿತ್ಯ ಯುಹಿಸಾಸಿ ಪರಿಸ್ಥಿತಿಗೆ ವ್ರೋತ್ಸ್ವಹಿಸಿದ್ದಾರೆ. ನನ್ನ ಕನಸಿಗೆ ಪೂರ್ಕವಾಗಿ ಸ್ವೇಂದಿಸುತ್ತಿದ್ದಾರೆ.



ಕಾಣಿದಿರುವುದು ನಮ್ಮ ಅಯ್ಯಿ ಇಷ್ಟ ಆದಾಗಲೇ. ಗುರಿ ದೃಢವಾಗಿದ್ದರೆ ಯಾವುದೂ ಕಷ್ಟ ಅನಿಸದು. ಉದಾಹರಣೆಗೆ, 'ಪಕ್ಷದ ಮನೆಯ ವ್ಯಕ್ತಿಯೊಬ್ಬ ಸೇವಾ ಕ್ಕೆತ್ತೆ ಅಯ್ಯಿ ಮಾಡಿಕೊಂಡಿದ್ದಾರೆ; ಅದಕ್ಕೆ ನಾನೂ ಅದೇ ಕ್ಕೆತ್ತೆ ಅಯ್ಯಿ ಮಾಡಿಕೊಂಡು ಒದುತ್ತೇನೇ ಎನ್ನುವುದರ ಬದಲು ಆ ಕ್ಕೆತ್ತೆ ನಂಗರೆ ಇವುವೇ ಅನ್ನೋದನ್ನು ಖಾತರಿ ಮಾಡಿಕೊಂಡು ಮುಂದುವರಿಯಬೇಕು.

ಎರಡನೇ ಸಂಗತಿ ಅವಧಿಗೆ ಸಂಬಂಧಿಸ್ತು. ಸ್ವಧಾರಣತ್ವ ಪರಿಸ್ಥಿತಿಗಳನ್ನು ಪಾಸ್ ಮಾಡಲು ಕೆಲವರು ದಿಫಾರ್‌ವಧಿ ತೆಗೆದುಕೊಳ್ಳತ್ತಾರೆ. ಅದು ಸಮಸ್ಯೆ ಅಲ್ಲ. ಇನ್ನೂ ಕೆಲವರು ಒಮ್ಮಬೆಗ್ಗೆ ಈ ಪರಿಸ್ಥಿತಿಗಳನ್ನು ಕ್ಕೆಯರ್ ಮಾಡಿ ಉನ್ನತ ಮದ್ದೆಗೆರುತ್ತಾರೆ. ಅದನ್ನು ಕಂಡಾಗ ಮನಸ್ಸು ಉಂಟಾಗಿ ಒಂದಿಗೊಳ್ಳುವುದು ಸಹಜ ಅಂತಹ ಸಮಯದಲ್ಲಿ ತಾಳೆಯಿಂದ ಪರಿಶ್ರಮ ಹಾಕಿ ಕಾಣಿಸಿಕೊಳ್ಳಬೇಕು. ಘಲ ಸಿಕ್ಕೇ ಸಿಗುತ್ತದೆ.

ಕೊನೆಯ ಅಂಶ ದೃಢತೆ ಕುರಿತಾದುದು. ಪರಿಸ್ಥಿತ್ಯಲ್ಲಿ ಉತ್ತೀರ್ಣರಾಗಲು ಸತತವಾಗಿ ವಿಫಲವಾಗುತ್ತಿದ್ದೀರಿ ಅಂದರೆ ತಯಾರಿಯಲ್ಲಿ ಕೊರತೆ ಇದೆ ಎಂದಧರ್. ಅದನ್ನು ಮೊದಲು ಅಧರ್ ಮಾಡಿಕೊಳ್ಳಬೇಕು. ದೃಢ ವಿಶ್ವಾಸದಂತೆ ಎದೆಗುಂದದೆ ಕೊರತೆ ಏನು ಅಂತ ಕಂಡುಕೊಳ್ಳಬೇಕು. ಪರಿಕ್ರಾ ತಯಾರಿಯಲ್ಲಿ ಪರಿಪೂರ್ಣವಾಗಿ ವಿಶ್ವಾಸದಿಂದ ತೊಡಿಕೊಳ್ಳಬೇಕು.

◆ ಅಧ್ಯಯನ ಸಿದ್ಧತೆ ಹೇಗಿತ್ತು?

ನಿತ್ಯ ಹತ್ತು ಗಂಟೆ ಒದುತ್ತಿದ್ದೆ. ಮಧ್ಯದಲ್ಲಿ ಪ್ರತಿ ಎರಡು ಗಂಟೆಗಿಂತೆ ಬದರಿಂದ ಹತ್ತು ನಿಮಿಷ ಬಿದುವು ತೆಗೆದುಕೊಳ್ಳುತ್ತಿದ್ದೆ. ಸಾಧ್ಯವಾದಮ್ಮೆ ಹೆಚ್ಚು ಪುನರಾವರ್ತನೆಯಲ್ಲಿ ಹೊಡಗಿತ್ತಿದ್ದೆ. ನಂದುವೇ ಸಣ್ಣ ಸಣ್ಣ ನೋಟ್ ಮಾಡಿಕೊಳ್ಳುತ್ತಿದ್ದೆ. ಯಾವುದನ್ನೂ ಬೆಂದಬಾರದು ಎಂಬ ಕಾರಣಕ್ಕೆ ಸಿಲಿಫ್ಸ್ ಅನ್ನ ಹೆಚ್ಚಿಗೆ ಅಭ್ಯಾಸ ಮಾಡುತ್ತಿದ್ದೆ. ಸಿಲಿಫ್ಸ್ ಪ್ರಕಾರ ಎಲ್ಲಿ/ಎಪ್ಪು ಕರ್ವರ್ ಮಾಡುತ್ತಿದ್ದೆನೇ ಅನ್ನೋದರ ಬಗ್ಗೆ ಜಾಗೃತಿ ವಹಿಸಿದ್ದೆ.

ಒದುವಾಗ ಎಲ್ಲೋ ಶುರು ಮಾಡುತ್ತಿದ್ದೋ ಕೊನೆ ಮಾಡುತ್ತಿದ್ದೇ. ಒದುವಾಗ ಹೀಗಾಗುವುದು ಸಹಜ. ಅದಕ್ಕೆ ಅಸ್ತ್ರದ ಮಾಡಿಕೊಂಡಬಾರದು. ಪರಿಸ್ಥಿತಿಗೆ ಕ್ಕೆಯರ್ ಮಾಡುವುದೇ ನಮ್ಮ ಗುರಿ ಆಗಿರಬೇಕು. ಹತ್ತು ಗಂಟೆ ಒದಿದ ಮೇಲೆ ಸಂಚೆ ಎಪ್ಪು ಸಾಧ್ಯವೇ ಅಪ್ಪ ಪುನರಾವರ್ತನೆ ಮಾಡುತ್ತಿದ್ದೆ. ಸಮಯ ಹೊಂದಾಣಿಕೆಯ ಮೇಲೆ ನಿಗ್ರಾಣಿ ಇಡುತ್ತಿದ್ದೆ.

◆ ಸದ್ಯ ದ ಕನಸುಗಳೇನು?

ಯುಹಿಸಾಸಿ ಪರಿಸ್ಥಿತಿಗೆ ಕ್ಕೆಯರ್ ಮಾಡಿಕೊಂಡಬಾರದು ಸಹಜ. ಅದಕ್ಕೆ ಅಸ್ತ್ರದ ಮಾಡಿಕೊಂಡಬಾರದು. ಪರಿಸ್ಥಿತಿಗೆ ಕ್ಕೆಯರ್ ಮಾಡುವುದು ನನ್ನ ಈಗಿನ ಮೊದಲ ಅಯ್ಯಿ. ವೃತ್ತಿ ವಿಚಾರಕ್ಕೆ ಬರುವುದಾದರೆ ಗ್ರಾಮೀಣಾಭ್ಯಾದ್ವಿತೀಗೆ ನನ್ನಿಂದ ಸಾಧ್ಯವಾದಮ್ಮೆ ಕೊಡುಗೆ ನಿಡುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುವ ಆಸ್ತಿದ್ದೆ.